QUICKLY.

'4 new labour codes to benefit gig workers'



New Delhi: Commerce & Industry Minister Piyush Goyal said the four recently announced labour codes would provide relief to unorganised and gig workers as it simplified processes and ensured access to proper facilities, social security and better working conditions. As many as 29 labour laws have been simplified and grouped into four labour codes to minimise paperwork and reduce approval requirements, Goyal said, speaking at the National Trade Leaders Conference in New Delhi on Tuesday. The new codes promote better labour practices, ensure occupational safety, guarantee minimum wages at the national level, and extend social security benefits, including for gig workers, he said. These codes will also promote ease of doing business, the Minister added. On further decriminalisation of minor business offences, Goyal said the government had already started work on the third edition of Jan Vishwas Bill and identified about 275-300 provisions which could be

'Implementation of new labour codes could boost consumption by ₹75,000 cr'

TOWARDS EQUITY. Savings rate of 30% will lead to a consumption boost of ₹66 per person a day: SBI report

Shishir Sinha New Delhi

Implementation of the four labour codes could generate employment for 77 lakh people and boost consumption by ₹75,000 crore, according to a research report released by the State Bank of India on Tuesday.

On November 21, the government notified the implementation of the Code on Wages, 2019; the Industrial Relations Code, 2020; the Code on Social Security, 2020; and the Occupational Safety, Health and Working Conditions Code, 2020.

3 SCENARIOS

Keeping in mind the current unemployment rate of 3.2 per cent, the research report has presented three scenarios - conservative, midrange and optimistic. Under the conservative scenario, unemployment could fall by 0.28 per cent to reach 2.9 per cent. In the mid-range scenario, a one per cent employment gain may reduce unemployment by 0.57 per cent to 2.6 per cent. Under the optimistic scenario, unemploy-



NEW DIRECTION. On November 21, the government notified the implementation of the Code on Wages, 2019; the Industrial Relations Code, 2020; the Code on Social Security, 2020; and the Occupational Safety, Health and Working Conditions Code, 2020 ANI

ment could fall to 1.9 per cent. "This would imply additional employment generation for around 77 lakh people based on current labour force participation rate at 60.1 per cent and average working age population at 70.7 per cent across rural and urban workforce," it said.

Thus, it is estimated that India's new labour codes, after a short transition phase, could reduce unemployment by 0.3 per cent to 1.3 per cent over the medium term, depending on reform implementation, firm-level adjustment costs, and complementary State-level rules.

On the impact on wages and consumption, the report noted the current minimum wage rate in India is ₹546 per capita per day. This includes average wage across all categories of workers and all areas of the workers. The average wage as reported by ILO is ₹451 per capita per day. With the "Code on Wages" implemented, all workers will be entitled to the minimum wage rate. This

would imply that disposable income of workers on an average may rise by ₹95 per

day...," the report said.

With a savings rate of approximately 30 per cent, this would lead to a consumption boost ₹66 per person per day. "This could lead to an approximate consumption boost of ₹75,000 crore," the report said. It highlighted that implementation could lead to more formalisation.

The report expects 15.1 per cent increase in the formalisation rate post the implementation of the four labour market reforms poised to reduce the compliance burden. Hence, "we believe that post labour laws implementation, based on PLFA data, formalisation is likely to increase to 75.5 per cent," the report stated.

10 CR BENEFICIARIES

The report highlighted that approximately 44 crore people are working in the unorganised sector, of which around 31 crore are registered under the e-shram portal. By assuming 20 per cent will shift from informal pay-roll to formal payroll, it will benefit around 10 crore people. With this "we expect, India's social security coverage may reach 80-85 per cent in the next 2-3 years. Though there could be additional cost for employers, compliance burden will be reduced substantially.

"The industrial relations code, 2020 has reduced number of rules to 51 from 105, forms to 18 from 37 and registers to zero from three, thereby will reduce the overall compliance burden to spur employment," the report said.

New labour codes enable hire-and-fire, permanent temporariness: CITU

Our Bureau

The Centre of Indian Trade Unions (CITU) released a pointed response to the government's assertions with regard to the newly codified labour laws.

On universal social security for all, including gig and platform workers, CITU general secretary Tapan Sen said the Social Security Code sections 109-114 talk about schemes for gig and platform workers without mandatory timelines, defined benefits or allocations. Sen said the proposed aggregator contribution of 1-2 per cent of the turnover is inadequate to fund pension, PF or health benefits and Aadhaar-based portability does not mean anything unless employment relations and employers' obligation are ensured through statutory provisions, emplovment records and proper enforcement machinery which are absent in

On the assertion with regard to "minimum wage coverage for all and a national floor wage", the CITU general secretary said the Wage Code does not provide a scientific living wage as per 15th ILC norms and the Supreme Court judgment. "An abysmally low national floor level wage, which too varied in different regions, will lead to forcing many States to reduce existing minimum wages. Moreover calling it "National Floor Level" is a substandard deceptive tactic since it differs from region to region as stated in the Wage Code. With weakened inspection and enforcement systems, over 45 per cent of workers already earning below minimum wages (PLFS 2023) will continue to remain outside any meaningful

protection," Sen said. On fixed-term employment, Sen said it legalised permanent temporariness in perennial and core jobs. "Employers/corporates are endowed with unrestricted power to replace permanent jobs with short-term contracts. Gratuity after one year does not compensate for the loss of continuity of



CITU general secretary Tapan Sen

service, seniority, and actual benefits. This provision is aimed at destroying stable employment and weakening unionisation," he said.

The CITU general secretary said the promise of equal opportunity for women by allowing practices like night shifts is meaningless without enforceable safeguards and consent.

REAL PROBLEMS "The codes do nothing to ad-

dress the real problems faced by women workers, i.e., contractualisation, unequal pay, harassment, unsafe workplaces and denial of maternity benefits. Prohibitions on gender discrimination remain meaningless without strong enforcement," he said.

On the critical issue of industrial dispute resolution which the government says is guaranteed by the Industrial Relations Code, Sen said raising retrenchment, layoff and closure threshold to 300 workers for prior government permission enables hire-and-fire in more than 90 per cent of the Indian workplaces.

"More than 12 lakh disputes are now pending for adjudication. Average disposal period of disputes-adiudication is ranging from three to five years for more than 75 per cent of the disputes. Implementation of Labour Codes will make the situation worse since the government, vide its Shram Shakti Niti already put in the public domain, has already confirmed the abdication of its mandatory responsibility of implementing labour laws by repositioning itself from compliance of laws to the role of a facilitator of employment," Sen said.

Trade unions to go on strike against new labour codes today

Our Bureau

decriminalised OUR BUREAU

The joint platform of central trade unions and independent industrial federations, along with peasants led by the Samyukt Kisan Morcha (SKM), called for a nationwide strike on November 26 against the implementation of the four new labour codes.

Demanding an immediate scrapping of the labour codes and withdrawal of the draft Shram Shakti Niti 2025, the joint platform has given a call to all its members to wear black badges in workplaces to demonstrate defi-

In a statement, the central trade unions (CTUs) said the



notification of these codes, amidst deepening unemployment crisis and rising inflation, is "nothing short of declaration of war on the working masses".

'ANTI-WORKER'

The joint platform urged for the Indian Labour Conference (ILC) to be convened immediately and asked for scrapping of the labour codes even in the meeting November 13 on the draft Shram Shakti Niti 2025. "Without heeding to the

convened by the Ministry on

appeals, protests and strikes of CTUs, this Union government has made effective the labour codes to cater to the demands of employers' representatives and BMS and other fringe supporters of the government made in the pre-Budget consultative meeting. The joint platform of CTUs, while denouncing the move as most undemocratic, regressive worker and pro-employer, reiterate in strongest terms that the lethal assault on the working people will be confronted with the fiercest and most united resistance in history," the CTUs stated.

'Reforms visionary step towards strengthening workers' interests'



GIRISH ARYA

he dream of a "Developed India" will be realised only when the nation's hardworking workers receive complete respect and assurance of their security. Sustainable economic progress and accelerated development depend on a strong, trusting relationship between workers and industries.

However, official data indicate that employment ratios in the manufacturing sector have long fallen short of expectations, impeding India's production capacity and industrial potential. In this context, comprehensive structural reforms to address the complexities and disparities of outdated labour laws are essential.

TRIPARTITE DIALOGUE As a responsible labour organisation, we regard the new labour codes as a visionary step towards strengthen-

ing workers' interests, expanding opportunities and ensuring a safe, respectful workplace. Our organisation underscores the vital role of tripartite dialogue among industry, government and labour. We believe that industry, along with workers, is a major stakeholder and a crucial component in the nation's progress.

Since 2015, ongoing tripartite negotiations on labour laws have brought together all central labour organisations and industrial

bodies. BMS champions the concept of the "industrial family," recognising that industry and workers are mutually dependent, with shared and interconnected interests. Industry organisations have actively participated in these negotiations, and the successful implementation of the labour codes will have a significant and equal impact on both employers and employees.

The majority of provisions in these codes prioritise and protect the interests of workers. They promise to enhance productivity, accelerate job creation and broaden social security coverage. We believe that certain strikes and protests by other trade unions are politically primarily motivated.

We welcome these reforms and are confident that they will have a positive and lasting impact on India's economic growth, industrial development and worker welfare. In pursuit of transformative progress, the government has consolidated 29 longstanding Central labour laws into four streamlined codes: Code on Wages (2019), Code on Social Security (2020), Code on Occupational Safety, Health and Working Conditions (2020) and Code on Industrial Relations (2020).

The implementation of these codes will ensure that every worker has easy access to security, respect and justice, fundamentals that will further strengthen national development.

The swift implementation of the new labour codes responsiveness to the aspirations of India's youth workforce and evolving labour market. A large segment of the country's working population contributes to nation-building. Whether they are construction workers, gig workers, street vendors or inter-State migrant labourers, they are all now covered by legal protections and social security. These reforms realise the constitutional promise of dignity for all. Importantly, the new codes are progressive and inclusive, extending benefits beyond the organised sector to empower every

FAIR WAGES

They are not limited to large companies. By consolidating fair wages, timely payments and social security provisions, such as pensions and insurance, under one unified framework, these codes ensure equitable participation in the nation's progress.

With the formulation of the new labour codes, India has taken a historic step, but their true impact depends on swift and effective rule-making for operationalisation.

But codes alone are insufficient. It is imperative that beneficiaries begin receiving the intended advantages without delay. We urge all stakeholders, whether in support or opposition, to come together and prioritise the immediate disbursal of these benefits. Only through collaborative and timely implementation can the spirit of these reforms be realised.

The author is All India Secretary, Bharatiya Mazdoor Sangh

November exports encouraging, in positive territory, says Goyal

Amiti Sen New Delhi

India's exports numbers in November are encouraging and in "positive territory", Commerce Minister Piyush Goyal said.

The Minister confirmed that the guidelines for two much-awaited schemes for exporters — the interest equalisation scheme (IES) and the market access initiative (MAI) — would come next week. "They (exports in November 2025) are in the positive territory. There is growth compared to the comparable period last year," Goyal said at a press briefing following the fourth Board of Trade (BoT) meet-

The board, comprising industry and government representatives, serves as an apex advisory body on policy measures related to the Foreign Trade Policy.

India's exports contracted 11.8 per cent to \$34.38 billion in October 2025 (yearon-year) as US tariffs hit labour intensive goods. In April-October 2025, exports increased marginally by 0.63 per cent to \$254.25 billion.

"The increase in exports in November is across sev-



Piyush Goyal, Minister of Commerce and Industry

eral key sectors," he said.

The guidelines for all schemes under the Export Promotion Mission, cleared by the Union Cabinet earlier this month, will be out by January 15, 2026, Director General of Foreign Trade Ajay Bhadoo said.

that guidelines for the IES (which lapsed in December 31 2024) and the MAI scheme will be announced next week. The IES is key for exporters to avail cheaper credit while the MAI gives marketing support.

Goyal also announced that formal negotiations for India's FTA with the Russia-led EAEU group will begin on Wednesday. Russia, Armenia, Belarus, Kazakhstan

and Kyrgyzstan are the five member countries of EAEU. He added negotiations

with Israel will begin soon virtually and the idea was to first arrive at an early harvest trade agreement with the country. Talks are also taking place on the second phase of a preferential trade agreement with the Mercosur bloc comprising Brazil, Argentina, Uruguay and Paraguay.

The Minister said because of India's growth story, many countries were interested in getting into trade pacts. The partners with which there is potential for a pact include the SACU, comprising South Africa, Namibia, Botswana, Lesotho and Eswatini.


NATIONAL AGRICULTURAL CO-OPERATIVE MARKETING FEDERATION

OF INDIA LTD No.35, Warehousing Center, Gandhi Naga Kochi - 682020 Ph.0484-2204520 Mob: 9388627873 E-mail: nafkoc@nafed india.com / nafkochi@gmail.com

Website: www.nafec-india.com

TENDER NOTICE

Nafed invites password protected bids from all the interested empanelled / nonempanelled manufacturers for undertaking supply of Fortified Rice Kernel Par-boiled nterested millers may visit website www.nafed-india.com or contact office for details. Last date for submission of bid is 01.12.2025 up to 2.00 PM. STATE HEAD



Ariyapalayam, Puducherry - 605 110. Tel: 0413-2666844 / 2667578 email: pdl@pdlindia.in, pdl@py.gov.in

Tender ID: 2025_PDL_20627_1 Date: 24-11-2025 E-tenders are invited only from established manufacturers for the "Supply of minimum 25 lakh litres of EXTRA NEUTRAL ALCOHOL (IS:6613-2002) (in six months) through e-procurement portal (https://pudutenders.gov.in) only. Tender Fee of Rs.2,500/- and EMD for an amount of Rs. 15,00,000/- are to be paid through Internet Banking or NEFT/RTGS mode only. Last date and time of Submission of bids online is 18-12- 2025 at 12.00 P.M. For detailed information and Terms and Conditions please refer tenders online through e-procurement portal https://pudutenders.gov.in. The Tender details, and Terms and Conditions may also be downloaded from the website www.py.gov.in and https://pdlindia.in for reference only.

MANAGING DIRECTOR

TTK PRESTIGE LIMITED

Regd. Office: Plot No.38, SIPCOT Industrial Complex, Hosur - 635 126, Tamil Nadu. Corporate Office: # 1/1&1/2, 'Nagarjuna Castle', Wood Street, Richmond Town, Bangalore-560025. E-mail: investorhelp@ttkprestige.com Website: www.ttkprestige.com

CIN: L85110TZ1955PLC015049

NOTICE

NOTICE is hereby given that the following share certificate(s) has/have been reported as lost / misplaced and the holder of the share certificate(s) has applied to the company for issue of duplicate share certificate(s).

SI.	Folio No.	Share	Distincti	ve No.(s)	No. of	Name of the Shareholder
No.		Certificate No.	From	To	Shares	
1	TTK015469	36450	10798285		100 Shares of FV ₹10 each	Vijayapal Reddy Ganta
2	TTK000336	239058	137568131		1200 Shares of FV ₹ 1 each	Sham Kishore Tiwari Shashikant Tiwari

Please note that if the company does not receive any objection within 15 days from the publication of this notice, the Company will proceed further in issuing duplicate share certificates to the respective holders.

Date: 25th November, 2025

For TTK Prestige Limited Manjula K V Company Secretary & Compliance Officer



Place: Raichur

Date: 25 November 2025

SHILPA MEDICARE LIMITED

Registered office # 12-6-214/A-1, Hyderabad Road, Raichur-584135 Website - www.vbshilpa.com, Email -cs@vbshilpa.com, Telephone -08532-238704 CIN No - L85110KA1987PLC008739

SPECIAL WINDOW FOR RE-LODGMENT OF TRANSFER REQUEST OF PHYSICAL SHARES

Pursuant to the SEBI circular SEBI/HO/MIRSD/MIRSD-PoD/P/CIR/2025/97 dated July 2, 2025, the Company is offering a one-time special window for physical shareholders to re-lodge transfer request. The facility is open from July 7, 2025 to January 6, 2026 and applies to cases where original share transfer requests were submitted before April 1, 2019 but were returned / rejected, or left unattended due to documentation or process deficiencies.

Please note that re-lodgment will be processed only in dematerialized form during the period. Eligible shareholders may submit their request along with the requisite documents to the Company's Registrar and Share Transfer Agent, M/s. Kfin Technologies Limited, Selenium Tower B, Plot 31-32, Gachibowli, Financial District, Nanakramguda, Hyderabad - 500032, (India) (Toll Free No.: 1800-4258-998) (Email: einward.ris@kfintech.com).

This notice is also available on the Company's website: https://www.vbshilpa.com/.

For Shilpa Medicare Limited **Ritu Tiwary**

Company Secretary & Compliance Officer

flects the government's re-

PUBLICATION FOR SALE OF UNITS OF AN AIF

1. Carpediem Advisors Private Limited, the manager (Manager) of Carpediem Capital Partners Fund I (Fund), a category II AIF registered with SEBI, is inviting bids for the sale of minimum of 25% of the units of the Fund from eligible buyers.

2. The units shall be sold strictly on a "100% Cash Basis" and on an "As is, Where is, What is, and Whatever There is basis, without any recourse, representations, or warranties. Prospective buyers may conduct their own due diligence and satisfy themselves regarding the condition, title, and other relevant aspects before

submitting their bids. 3. The Manager will facilitate the sale process, including coordinating with interested parties, providing necessary information, and assisting with due diligence and bid submissions.

4. Interested buyers can obtain further information regarding the units and sale process and can submit the expression of interest (EOI) on the email given below. The deadline for submission of EOI is 23:59 hrs. on December 17, 2025.

5. This advertisement is issued by Manager solely to gauge interest from potential buyers and shall not constitute, or be construed as, an offer, invitation, or commitment to sell the units. It does not create any binding obligation on the Manager, the investors, or

3. The proposed sale of the units is subject to the final approval of the Manager and willingness of the current unitholders of the Fund. The Manager may, at its sole discretion, modify or rescind the sale process at any time without prior notice or assigning any reason thereof. All decisions by the Manager regarding the sale process shall be final and binding

Carpediem Advisors Private Limited, 43, 4th Floor, Maker Chambers VI.

Contact Us: info@carpediem-capital.com

Nariman Point, Mumbai - 400 021

ಮೆಕ್ಚೆಜೋಳ ಖರೀದಿ ಬದಲಿಗೆ ಶಾಸಕರ ಖರೀದಿ : ಎನ್ ರವಿಕುಮಾರ್

• **ಸುದ್ದಿಮೂಲ ವಾರ್ತೆ** ಬೀದರ್, ನ.25: ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಕ್ವಿಂಟಾಲ್ ಗೆ 2400 ರೂಪಾಯಿ ನಿಗದಿಗೊಳಿಸಿ ಖರೀದಿ ಕೇಂದ್ರ ಸ್ಥಾಪಿಸಿ ಎಂದು ಹೇಳಿದರೂ ಇಂದಿಗೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ಸ್ಥಾಪನೆ ಮಾಡಿಲ್ಲ. ಬದಲಾಗಿ ಶಾಸಕರ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎನ್. ರವಿಕುಮಾರ ವ್ಯಂಗ್ಯವಾಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಖಾಸಗಿ ಏಜೆನ್ಸ್ ಜೊತೆಗೆ ಶಾಮೀಲಾಗಿ ರೈತರು ಬೆಳೆದ ಬೆಳೆಗಳನ್ನು ಕಡಿಮೆ ದರದಲ್ಲಿ ಖರೀದಿಸಿ ರೈತರ ಬೆನ್ನು ಮೂಳೆ ಮುರಿಯಲು ಎಂಬ ಅನುಮಾನ ಕಾಡುತಿದೆ ಎಂದು ಆರೋಪಿಸಿದರು.

ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ನ. 27, 28 ಮತ್ತು 29 ರಂದು 200 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರೈತರು ಎರಡು ಬೆಳೆ ಬೆಳೆಯುವ

ಸಂದರ್ಭದಲ್ಲಿ ತುಂಗಭದ್ರಾ ಡ್ಯಾಂ ರಿಪೇರಿ ಮಾಡುತ್ತೇವೆ ಎಂದು ಹೊರಟಿರುವ ರಾಜ್ಯ ಸರ್ಕಾರಕ್ಕೆ ಬೇಸಿಗೆ ಸಂದರ್ಭದಲ್ಲಿ ಮಾಡಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಎರಡನೇ ಬೆಳೆಗಾಗಿ ತುಂಗಭದ್ಯಾ ಸುತ್ತಮುತ್ತಲಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಪ್ರತೀ ಹೆಕ್ಟೇರ್ಗೆ ರೂ. 25 ಪರಿಹಾರ ನೀಡಬೇಕೆಂದು

ಹೋರಾಟಕ್ಕೆ ಸಜ್ಜು – ಬೆಲ್ದಾಳೆ

ನ. 27 ಮತ್ತು 28 ರಂದು ಜನಪರ ನೋಟ, ರೈತಪರ ಹೋರಾಟ' ಶೀರ್ಷಿಕೆಯಡಿ ರಾಜ್ಯದಾದ್ಯಂತ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸರ್ಕಾರದ ವಿರುದ್ಧೆ ಹೋರಾಟ ಮಾಡಲಾಗುತ್ತಿದೆ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ

ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರೈತರ ಬೆಳೆಹಾನಿ ಪರಿಹಾರ ನೀಡಬೇಕೆಂದು ಬೆಲ್ದಾಳೆ ಒತ್ತಾಯಿಸಿದರು.

ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಜಿಲ್ಲಾ ಉಸ್ತುವಾರಿ

ಹೋರಾಟವನು ಮುಖಾಂತರ ಹತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎನಿಸುತ್ತಿದೆ. ಕಬ್ಬು ಬೆಳೆಗಾರರಿಗೆ ಕೇವಲ ಟನ್ ಕಬ್ಬಿಗೆ ರೊ. 2950 ರೂಪಾಯಿ ನೀಡಲು ನಿರ್ಧರಿಸಿರುವುದು ವಿಷಾದನೀಯ ಎಂದರು.

ಇದೇ ವೇಳೆ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ, ಬಿಜೆಪಿಯ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ತ ಔರಾದೆ ಯರನಳ್ಳಿ, ಮುಖಂಡರಾದ ವಸಂತ ವಕೀಲ, ಕಿರಣ ಪಾಟೀಲ, ಗುರುನಾಥ ರಾಜಗಿರಾ, ಬಸವರಾಜ ಪವಾರ್, ಮಾಧ್ಯಮ ಪ್ರತಿನಿಧಿ ಶ್ರೀನಿವಾಸ ಚೌಧರಿ ಸೇರಿದಂತೆ ಹಲವರಿದ್ದರು.

ಇಂದು ಸೂಗೂರೇಶರ. ಬನದೇಶ್ವರ ಜಾತ್ರಾ ಮಹೋತ್ಸವ

• ಸುದ್ದಿಮೂಲ ವಾರ್ತೆ ರಾಯಚೂರು, ನ.25: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ಸುಕ್ಷೇತ್ರ ದೇವಸೂಗೂರು ಸೂಗೂರೇಶ್ವರ ಜಾತ್ರಾ ಮಹೋತವ ಹಾಗೂ ಯಾದಗಿರಿ ಜಿಲ್ಲೆಯ ಸೈದಾಪುರ ಹತ್ತಿರ ಬರುವ ಸುಕ್ಷೇತ್ರ ಶ್ರೀ ಕಾಳೆ ಬೆಳಗುಂದಿಯ ಶ್ರೀ ಬನದೇಶ್ವರ ಜಾತ್ರಾ ಮಹೋತವ ನಾಳೆ ಬುಧವಾರ ಜಹುಗಲಿವೆ.

ಶ್ರೀ ಸೂಗೂರೇಶ್ವರ ಜಾತ್ರಾ ಮಹೋತವ ಅಂಗವಾಗಿ ನಾಳೆ ಸಂಜೆ ಜೋಡು ರಥೋತವ ಜರುಗಲಿದು, ಅದೇ ರೀತಿ ಕಾಳೆ ಬೆಳಗುಂದಿಯ ಶ್ರೀ ಬನದೇಶ್ವರ ಜಾತ್ರೆ ರಥೋತ್ತವ ಬ್ರಾಹ್ಮಿ ಮುಹೂರ್ತ 5 ಗಂಟೆಗೆ ನೆರವೇರಲಿವೆ.

ಈ ಎರಡು ಜಾತ್ರಾ ಮಹೋತವಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಂಖ್ಯಾತ ಜನರು ಭಾಗವಹಿಸುವ ಸಂಪ್ರದಾಯ ಇದೆ.

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ, ನಿಯಮಿತ.

ಇದರ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ

ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯನ್ನು ಕಛೇರಿಯಲ್ಲಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಯನ್ನು ಅಥವಾ ರಿಟರ್ನಿಂಗ್ ಆಫೀಸರ್ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಮುಖ್ಯಕಾರ್ಯನಿರ್ವಾಹಣಾಧಿಕಾರಿ.

ರಿಟರ್ನಿಂಗ್ ಆಪೀಸರ್

ಮೊದಲನೇ ಪುಟದಿಂದ

8 ವಿದ್ಯಾರ್ಥಿಗಳಿಗೆ ಗಾಯ

ಸಾಯಂಕಾಲ ಶಾಲೆ ಅವಧಿ ನಂತರ ಶಾರದಾ ಶಾಲಾ ವಾಹನ ಮಕ್ಕಳನ್ನು ಕರೆದುಕೊಂಡು ಮಾನ್ತಿ ಯಿಂದ ಹಿರೇಕೊಟ್ಟೆಕಲ್ ಗ್ರಾಮಕ್ಕೆ ತೆರಳುತಿತು. ಇದರಲ್ಲಿ 16 ಮಕ್ಕಳು ಇದರು ಹೇಳಲಾಗುತಿದೆ.



ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹಿರೇಕೊಟ್ಟೆಕಲ್ ಗ್ರಾಮದ 4 ನೇ ತರಗತಿಯ ಸನ್ನಿಧಿ ಎಂಬ ಬಾಲಕಿಗೆ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ತೆ ಕೊಡಿಸಲಾಗಿದೆ. ಉಳಿದಂತೆ 7 ನೇ ತರಗತಿಯ ವಿನೂತ, ಶ್ರಾವಣಿ, ವೈಷ್ಣವಿ ಸೇರಿದಂತೆ 8 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿ ದೆ. ವಾಹನದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಹಿರೇಕೊಟ್ಟೆಕಲ್ ಗ್ರಾಮದವರಾಗಿ ದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಶಾರದಾ ಶಾಲೆಯ ಮುಖ್ಯಸ್ತರು, ಶಿಕ್ಷಕರು ಮತು ಪಾಲಕರು ಆಸ್ಪತ್ರೆಗೆ ಆಗಮಿಸಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಯೋಗಕ್ಷೇಮ

ಘಟನೆ ಕುರಿತಂತೆ ಲಾರಿ ಮತ್ತು ಶಾಲಾ ವಾಹನ ವಶಕ್ಕೆ ಪಡೆದ ಮಾನ್ವಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.



ಬೆಟಾಲಿಯನ್ ಸ್ಥಾಪನೆಗೆ ಆರ್ಥಿಕ ಇಲಾಖೆ ತಿರಸ್ತಾರ

ಹೊಸದಾಗಿ ಸೃಜನೆಯಾಗುವ ವೃಂದದ ಹುದ್ದೆ ಗಳಿಗೆ ಅಗತ್ಯ ವೇತನಗಳಿಗಾಗಿ ಆರ್ಥಿಕ ಇಲಾಖೆಗೆ ವಿಸ್ಪತ ಪ್ರಸಾವನೆ ಸಲ್ಲಿಸಿ ಅನುಮೋದನೆಗೆ ಕೋರಲಾಗಿತು . ಆದರೆ, ಈ ವಿಸ್ತೃತ ಪ್ರಸ್ತಾವನೆ ಪರಿಶೀಲಿಸಿದ ಆರ್ಥಿಕ ಇಲಾಖೆ ಇದೀಗ ನಾನಾ ಕಾರಣಗಳನ್ನಿರಿಸಿಕೊಂಡು ಅನುಮೋದನೆ ನೀಡಲು ನಿರಾಕರಿಸಿ ಗೃಹ ಇಲಾಖೆಗೆ ಪ್ರಸಾವನೆ ಮರಳಿಸಿರುವುದು ಬೆಟಾಲಿಯನ್ ಸ್ಥಾಪಿಸುವ ಸರ್ಕಾರದ ಉದ್ದೇಶಕ್ಕೆ ತಣ್ಣೀರು ಎರಚಿದಂತಾಗಿದೆ.

ಕಕ ಜನಪ್ರತಿನಿಧಿಗಳ ಪತ್ರ: ರಾಯಚೂರು ಜಿಲ್ಲೆಯಲ್ಲಿಯೇ ಕೆಎಸ್ ಆರ್ಪಿ ತುಕಡಿ ಸ್ಥಾಪನೆ ಪ್ರಸ್ತಾವನೆ ತಿರಸ್ತರಿಸಿದ ಮಾಹಿತಿ ಗೊತ್ತಾಗುತ್ತಿದ್ದಂತೆ ತುಕಡಿಯ ಅಗತ್ಯತೆ, ಅನುಕೂಲತೆಗಳ ಕುರಿತು ಕಲ್ಯಾಣ ಕರ್ನಾಟಕ ಭಾಗದ ಸಂಸದ, ಶಾಸಕರು, ಸಚಿವರು ಸೇರಿ ಒಟ್ಟು 25 ಜನ ಪ್ರತಿನಿಧಿಗಳು ಒಂದಾಗಿ ರಾಯಚೂರು ಜಿಲ್ಲೆಯಲ್ಲಿಯೇ ಕೆಎಸ್ಆರ್ಪಿ ತುಕಡಿ ಸ್ಥಾಪಿಸಲು ಮುಖ್ಯಮಂತ್ರಿ,ಗೃಹ ಸಚಿವರಿಗೆ ಹಾಗೂ ಈ ಭಾಗದ ಸಚಿವರು ಆರ್ಥಿಕ ಇಲಾಖೆಗೂ ಸುದೀರ್ಘ ಪತ್ರ ಬರೆದು ಅನುಮತಿ ನೀಡಲು ಕೋರಿದ್ದಾರೆ.

ಅಲ್ಲದೆ, ಕೆಕೆಆರ್ಡಿಬಿ ಅಧ್ಯಕ್ಷರು ಈ ಭಾಗದ ಸಚಿವ, ಶಾಸಕ, ಸಂಸದರ ಒಪ್ಪಿಗೆ ಪಡೆದು ಈಗಾಗಲೆ 13ನ್ ಬೆಟಾಲಿಯನ್ ಸ್ಥಾಪನೆಗೆ ಅವಶ್ಯಕವಿರುವ ವಸತಿ, ವಸತಿಯೇತರ ಕಟ್ಟಡಗಳು, ಕಚೇರಿ ಸೌಲಭ್ಯ, ವಾಹನಗಳು, ಆಯುಧ ಸೇರಿ ಇತರ ಉಪಕರಣಗಳು, ಮೂಲಭೂತ ಸೌಕರ್ಯಗಳಿಗೆ ಮಂಡಳಿಯಿಂದಲೆ ಅನುದಾನ ಒದಗಿಸಲು ಮುಂದಾಗಿದ್ದು ಅದಕ್ಕೆ ಆರ್ಥಿಕ ಇಲಾಖೆಗೆ ಯಾವುದೆ ಹೊರೆ ಆಗದು ಮಂಡಳಿ ನೆರವು ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ಜನಪ್ರತಿನಿಧಿಗಳು ಪತ್ರದಲ್ಲಿ ಉಲ್ಲೇಖಿಸಿ ಮರುಪರಿಶೀಲನೆಗೆ ಕೋರಿರುವುದು ಈ ಭಾಗದ ಜನಪ್ರತಿನಿಧಿಗಳ ಒಗ್ಗಟ್ಟು ಸರ್ಕಾರ, ಆರ್ಥಿಕ ಇಲಾಖೆ ಮುಂದೆ ಮಂಡಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತುಕಡಿ ಯಾಕೆ ಬೇಕು : ಗಡಿ ಭಾಗ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಹೆಚ್ಚಿನ ಬಂದೋಬಸ್ಟ್ ಒದಗಿಸಲು ಕಾನೂನು, ಸುವ್ಯವಸ್ಥೆ ಕಾಪಾಡುವ ಜೊತೆಗೆ ಮುಖ್ಯಮಂತ್ರಿ, ಗೃಹ, ಕೇಂದ್ರದ ಸಚಿವರು, ರಾಜ್ಯಪಾಲರು ಗಣ್ಯರು ಆಗಮಿಸಿದಾಗ ಅವರಿಗೆ ಭದ್ರತೆ ಒದಗಿಸಲು ಈ ಪಡೆ ಪ್ರಮುಖ ಪಾತ್ರ ವಹಿಸಲಿದೆ.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಕಲಬುರಗಿ ಹಾಗೂ ಕೊಪಳ ಮುನಿರಾಬಾದ್ ಹಾಗೂ ವಿಜಯಪುರದಿಂದ ಪೊಲೀಸರನ್ನು ಅವಲಂಬಿಸಬೇಕಿದೆ. ಇದೀಗ ರಾಯಚೂರಿನಲ್ಲಿ 13 ನೇ ಬೆಟಾಲಿಯನ್ ಸ್ಥಾಪನೆ ಮಾಡಿದರೆ ಗಲಭೆ ಅಥವಾ ದಂಗೆಗಳಂತಹ ತುರ್ತು ಪರಿಸ್ಥಿತಿ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣಾ ಕಾರ್ಯಕ್ಕೆ ಅನುಕೂಲ ಆಗಲಿದೆ.

ಕಲಬುರಗಿಯ 6ನೇ ಪಡೆಯ ಕಮಾಂಡೆಂಟ್ ಕಚೇರಿಗೂ ಕೊಪಳದ ಮುನಿರಾಬಾದ್ ನ ಭಾರತೀಯ ಮೀಸಲು ಪಡೆಗೂ ಬರೋಬ್ಬರಿ 200 ಕಿ.ಮೀ. ಅಂತರವಿದೆ. ಹೀಗಾಗಿ ಮೇಲಾಧಿಕಾರಿಗಳು, ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲ್ವಿಚಾರಣೆಗೆ ದಿನವಿಡೀ ಪ್ರವಾಸ ಮಾಡಬೇಕಾಗಿ

ದ್ದರಿಂದ ರಾಯಚೂರಿನಲ್ಲಿ ಸ್ಥಾಪಿಸಲು ಕೋರಲಾಗಿತ್ತು. ಸ್ಥಳ ಗುರುತು ಎಲ್ಲಿ ? : ಜಿಲ್ಲೆಯಲ್ಲಿ ಹೊಸದಾಗಿ 13ನೇ ಕೆಎಸ್ಆರ್ಪಿ ಬೆಟಾಲಿಯನ್ ನಿರ್ಮಾಣಕ್ಕೆ ಈಗಾಗಲೇ ರಾಯಚೂರು ತಾಲೂಕಿನ ಕುರುಬದೊಡ್ಡಿ, ಕೊತ್ತದೊಡ್ಡಿ, ತುರುಕನಡೊಣಿ ಗ್ರಾಮದಲ್ಲಿ ಅನೇಕ ಸ್ಥಳಗಳನ್ನು ಗುರುತ್ತಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಾಂತರಗಳಿಂದ ಇದೀಗ ಚೆಂದ್ರಬಂಡಾ ಗ್ರಾಮದ ಹತ್ತಿರದಲ್ಲಿ 43 ಎಕರೆ ಭೂಮಿ ಗುರುತಿಸಿ ರಾಯಚೂರು ಉಪ ಆಯುಕ್ತರ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜೊತೆಗೆ ಕವಿತಾಳದ ಬಳಿಯ ವಟಗಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಇರುವ ಸ್ಥಳದಲ್ಲಿ ಸ್ಥಾಪಿಸಲು ಮಸ್ಕಿ ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಿ ಸಿದ ಸಚಿವರಿಗೆ ಪತ್ರ ಬರೆದು ಒತ್ತಡ ಹಾಕಿದ್ದಾರೆ.

ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಕೆಲ ಮಾಹಿತಿ ಕೇಳಿದ್ದು ಈ ಕುರಿತು ಗೃಹ ಸಚಿವರ ಮತ್ತು ಇಲಾಖೆ ಉನ್ನತಾಧಿಕಾರಿಗಳ ಜೊತೆ ಸಮಾಲೋಚಿಸಲಾಗುತಿದೆ. ಈಗಾಗಲೇ ಈ ಬಗ್ಗೆ ನಮ್ಮ ಭಾಗದ ಎರಡೂ ಜಿಲ್ಲೆಯ ಸಚಿವ, ಶಾಸಕರು ಅನುಮೋದನೆ ನೀಡುವಂತೆ ಕೋರಿ ಪತ್ರವನ್ನೂ ಬರೆದಿದ್ದೇವೆ. ಮರುಪರಿಶೀಲಿಸುವ ವಿಶಾಸವಿದೆ.

-ಎನ್.ಎಸ್.ಬೋಸರಾಜ್, ಸಣ್ಣ ನೀರಾವರಿ ಸಚಿವರು.

ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಯಾವ ಕಾರಣಕ್ಕೆ ತಿರಸ್ತರಿಸಿದೆ ಎಂಬುದರ ಮಾಹಿತಿ ಪಡೆಯುತ್ತಿದ್ದು ಸಂಬಂಧಿಸಿದವರ ಜೊತೆ ಚರ್ಚೆ ಮಾಡುವೆ. -ಡಾ.ಶರಣ ಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ರಾಯಚೂರು.

ಕೈ ಸರ್ಕಾರ ವಿಫಲ

ನಾನೇ ಬಜೆಟ್ ಮಂಡಿಸುವುದು,ಮಾಧ್ಯಮದವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ, ಬಿಜೆಪಿಗೆ ಬುದ್ದಿ ಇಲ್ಲ ಎಂಬ ವರದಿಗಳೇ ಕಾಣುತ್ತಿವೆ. ಡಿಕೆ ಶಿವಕುಮಾರ್ ಅವರಂತು ದಿನಾಲೂ ದೇವರ ಪೂಜೆ ಮಾಡುವುದು, ನಾಗಾ ಸಾಧುಗಳಿಗೆ ಭೇಟಿ ಮಾಡೋದೇ ನಡೆದಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧೋಗತಿಗೆ ಹೋಗಿದ್ದು, ಬಿಜೆಪಿ ತನ್ನ ಜವಾಬ್ದಾರಿ ಅರಿತು ರಾಜ್ಯಾದ್ಯಂತ ರೈತ ಪರ ಚಳುವಳಿ ಮಾಡಲು ತೀರ್ಮಾನಿಸಿದೆ. ನ.27 ಹಾಗೂ 28 ರಾಜ್ಯದ ಎಲ್ಲಾ ತಾಲ್ಲೂಕು, ಡಿ.1,2ರಂದು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಉಕ ಕುರಿತು ಚರ್ಚೆ : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಮೊದಲ ವಾರವೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತೆ ನಾನು ಹೇಳುತ್ತೇನೆ. ಕಾಟಾಚಾರಕ್ಕೆ ಅಧಿವೇಶನ ಮಾಡದೇ ಈ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷ ಸಿದ್ದವಾಗಿದೆ ಎಂದು ಆರ್.ಅಶೋಕ್ ಹೇಳಿದರು.

ಇನ್ನೂ, ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆದಿದೆ. ಕೆಲವರು ದೆಹಲಿಗೆ ಹೋಗುತ್ತಿದ್ದಾರೆ. ಶಾಸಕರ ಬಲ ಪ್ರದರ್ಶನ ನಡೆದಿದೆ. ಕಳೆದ ಮೂರು ದಿನಗಳಿಂದ ಸಿಎಂ ಸಿದ್ದರಾಮಯ್ಯ ಸಂಪೂರ್ಣ ಕೋಲ್ಯಾಪ್ಟ್ ಆಗಿ ಹೋಗಿದ್ದಾರೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನಗೇನು ಗೊತ್ತಿಲ್ಲ. ನನಗೇನೂ ಕೇಳಬೇಡಿ ಎಂದು ಮಾಧ್ಯಮಗಳ ಮುಂದೆ ಅಸಹಾಯಕ ತೋಡಿಕೊಂಡಿದ್ದಾರೆ.

ಎಲ್ಲಾ ಬೆಳವಣಿಗೆಗಳ ಮಧ್ಯೆ ಒಂದು ವೇಳೆ ಸರ್ಕಾರ ಬಿದ್ರೂ ಆಶ್ಚರ್ಯ ಪಡಬೇಕಿಲ್ಲ ಎಂದು ಆರ್.ಅಶೋಕ್ ಹೇಳಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ 3 ಗುಂಪುಗಳಾಗಿವೆ.ಸಿಎಂ, ಡಿಸಿಎಂ, ಲಿಂಗಾಯತ.ದಲಿತರು ಲೆಕ್ಕಕ್ಕೆ ಇಲ್ಲ. ನನ್ನ ಬೆನ್ನ ಹಿಂದೆ ಎಷ್ಟು ಶಾಸಕರಿದ್ದಾರೆ ಎಂಬುದು ಬಲ ಪ್ರದರ್ಶನ ಜೋರಾಗಿ ನಡೆದಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಂತು ಒಂದು ನಿರ್ಧಾರ ಕೈಗೊಳ್ಳದ ಪರಿಸ್ಥಿತಿಗೆ ಬಂದಿದ್ದಾರೆ.ಯಾಕಂದರೆ ಅವರಿಗೆ ಯಾವುದೇ ಅಧಿಕಾರ ಇಲ್ಲ ಎಂಬುದು ಅವರ ಮಾತುಗಳಿಂದ ಗೊತ್ತಾಗುತ್ತಿದೆ. ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ಸರ್ವಾಧಿಕಾರವೇ ನಡೆಯುತ್ತಿದೆ ಎಂದ ಅವರು, ಖರ್ಗೆ ಎಐಸಿಸಿ ಸುಪೀ,ಂವಾಗಿದ್ದರು ಕೇವಲ ರಿಮೋಟ್ ಕಂಟ್ರೋಲ್ ಇದ್ದಂತೆ ಅಸಹಾಯಕರಾಗಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂಎಲ್ಸ್ ಎನ್. ರವಿಕುಮಾರ್, ಶಾಸಕರಾದ ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಇತರರಿದ್ದರು.

ಬೀಳಗಿ ಸೇರಿ ಮೂವರು ಸಾವು

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯಪುರದಿಂದ ಕಲಬುರಗಿ ಗೆ ಒಟ್ಟು ಐದು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಹಾಂತೇಶ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸತ್ರೆಯಲ್ಲಿ ಚಿಕಿತೆ ಫಲಿಸದೆ ನಿಧನರಾಗಿದ್ದಾರೆ. ಇವರ ಸಂಬಂಧಿಗಳಾದ ಶಂಕರ್ ಬೀಳಗಿ ಮತ್ತು ಈರಣ್ಣ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾಂತೇಶ ಬೀಳಗಿ ಅವರ ಕಾರು ಚಾಲಕ ರಾಜು ಹಾಗೂ ಈರಣ್ಣ ಶಿರಸಂಗಿ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಡಿಸಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಅವರು ಆಸ್ಪತ್ರೆಗೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ(ಎಂಡಿ)ರಾಗಿದ್ದ ಮಹಾಂತೇಶ್ ಬೀಳಗಿ ಅವರು ಈ ಮೊದೆಲು ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಾಗರಿಕ ಸೇವೆಗೆ ಬರುವುದಕ್ಕೂ ಮುನ್ನ ಧಾರವಾಡದಲ್ಲಿ ಇಂಗ್ಲಿಷ್ ಕೋಚಿಂಗ್ ಮಾಡುತ್ತಿದ್ದರು.

ಸಿಎಂ, ಡಿಸಿಎಂ ಸಂತಾಪ : ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸಾಪಕ ನಿರ್ದೇಶಕರಾಗಿದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೇಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತೀವ್ರ ಸಂತಾಪ ಸೂಚಿಸಿದ್ದಾರೆ.

ಗೇಟ್ ಕೂಡಿಸಲು ಹಣವಿಲ್ಲ

ಗುತ್ತೇದಾರರಿಗೆ ಅದರ ಹಣವೇ ರಾಜ್ಯ ಸರಕಾರ ನೀಡಿಲ್ಲ. ಎಲ್ಲಾ ಗೇಟ್ ಗಳ ದುರಸ್ಥಿ ಮಾಡಲಾಗುವುದು ಎಂದು ಅಂದೇ ಡಿಸಿಎಂ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಘೋಷಣೆ ಮಾಡಿದ್ದರು. ಕ್ರಸ್ಟ್ ಗೇಟ್ ಗಳ ಕೆಲಸ ನಡೆದಿದೆ. ಅದಕ್ಕೂ ಹಣ ನೀಡುತ್ತಿಲ್ಲ. ಬೇಸಿಗೆ ಬೆಳೆಗೆ ನೀರೂ ಇಲ್ಲ... ಡ್ಯಾಂ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ತುಂಗಭದ್ರಾ ಜಲಾಶಯ ಮುತ್ತಿಗೆ: ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಎಡದಂಡೆ ನಾಲೆಗೆ ನೀರು ಕೊಡಬೇಕು. ಇಲ್ಲದಿದ್ದರೆ ಎಕರೆಗೆ 25 ಸಾವಿರ ರೂ ಪರಿಹಾರ ಕೊಡಬೇಕು. ಇಲ್ಲವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸಿಂಧನೂರಿನಲ್ಲಿ ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳನ್ನೊಳಗೊಂಡಂತೆ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಇಲ್ಲಿಗೆ ಹೋರಾಟ ನಿಲ್ಲುವದಿಲ್ಲ. ತಾರ್ಕಿಕ ಅಂತ್ಯ ಕಾಣುವವರೆಗೂ ನಡೆಯಲಿದೆ. 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸದನದಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಲು ಈಗಾಗಲೇ ಜೆಡಿಎಲ್ಪ ನಾಯಕರು ನಿರ್ಧರಿಸಿದ್ದಾರೆ. ಜೊತೆಗೆ ಪಕ್ಷದಿಂದ ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.

ರಾಜ್ಯ ಸರಕಾರ ಇಲ್ಲಿಯವರೆಗೆ ಭತ್ತ, ಮೆಕ್ಕೆಜೋಳ, ಜೋಳ ಖರೀದಿ ಕೇಂದ್ರ ಆರಂಭಿಸಿಲ್ಲ. ಪಕ್ಕದ ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಭತ್ರಕ್ಕೆ ಬೆಂಬಲ ಬೆಲೆಯೊಂದಿಗೆ ಕ್ರಿಂಟಾಲ್ಗೆ 500 ಸಹಾಯಧನ ನೀಡಿ ಖರೀದಿ ಮಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಸರಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಅಗತ್ಯವಿಲ್ಲದಿದ್ದರೂ ಕಾಲುವೆಗೆ ನೀರು ಹರಿಸುವ ಮೂಲಕ ಪೋಲು ಮಾಡಲಾಗಿದೆ. ಪ್ರಸಕ್ತ ಎಡದಂಡೆ ಪಾಲಿಗೆ 18-20 ಟಿಎಂಸಿ ನೀರಿದೆ. ಭದ್ರಾ ಜಲಾಶಯದಿಂದ 10-12 ಟಿಎಂಸಿ ನೀರು ತಂದರೆ ಎರಡನೇ ಬೆಳೆಗೆ ಕೊಡಬಹುದಾಗಿದೆ. ಈ ಬಗ್ಗೆ ಪಕ್ಷಾತೀತವಾಗಿ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿತ್ತು. ಏತ ನೀರಾವರಿ ಯೋಜನೆಗೆ ಮೀಸಲಿಟ್ಟ 5 ಟಿಎಂಸಿ ನೀರು ಸಹ ಇದೆ. ಎರಡನೇ ಬೆಳೆಗೆ ನೀರು ಕೊಡಬೇಕು. ಇಲ್ಲದಿದ್ದರೆ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು. ಇಲ್ಲವೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ,ಹಿಸಿದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕರಾದ ಶರಣಗೌಡ ಕಂದಕೂರು, ನೇಮಿರಾಜ ನಾಯ್ಕ್, ಜಿ.ಕರಿಯಮ್ಮ ನಾಯಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿ.ವಿ.ಚಂದ್ರಶೇಖರ, ಸಿದ್ದು ಬಂಡಿ, ಎಂ.ವಿರೂಪಾಕ್ಷಿ ಸೇರಿದಂತೆ ಅನೇಕರು ಇದ್ದರು.

ಆರೋಪಿ ಬಂಧನ

ಬಂಧಿತನು ಚಿತ್ರದುರ್ಗ ಜಿಲ್ಲೆಯ ರಾಂಪುರದ ಎಂ. ಅತೇಶ ಅಲಿಯಾಸ್ ಸತೀಶ (19).

ಬಂಧಿತನು - ಕೊಲೆಯಾದ ಯುವಕ ಇಬ್ಬರೂ ಚಿಂದಿ ಆಯುವುದು ಮತ್ತು ಕಳ್ಳತನ ಮಾಡುವುದನ್ನು ಮಾಡುತ್ತಿದ್ದರು. ಕಳ್ಳತನ ಮಾಡಿದ್ದ ಹಣವನ್ನು ಹಂಚಿಕೊಳ್ಳುವಲ್ಲಿ ಇಬ್ಬರಲ್ಲೂ ಗಲಾಟೆಯಾಗಿ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.

ಪ್ರಹಸನ ಸದ್ಯಕ್ಕೆ ಮುಂದೂಡಿಕೆ?

ರಾಜ್ಯದ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸೋಮವಾರ ರಾಹುಲ್ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ರಾಜ್ಯದ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ಹರಿಪ್ರಸಾದ್ ಅವರು ರಾಹುಲ್ಗಾಂಧಿ ಯವರಿಗೆ ವಿವರಿಸಿದ್ದಾರೆ. ಬಳಿಕ ಸಚಿವೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರೊಂದಿಗೂ ರಾಹುಲ್ ರಾಜ್ಯದ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ. ಹೀಗೆ ರಾಜ್ಯದಲ್ಲಿಯೂ ಸಹ ಕೆಲವು ದಿನಗಳಿಂದ ನಡೆದಿರುವ ಒತಡ ತಂತ್ರಗಳ ಕುರಿತು ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಿದು, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ರಾಹುಲ್ಗಾಂಧಿ ಶೀಘ್ರವೇ ದೆಹಲಿಗೆ ಆಹ್ವಾನ ನೀಡಿ ಗೊಂದಲ ಮಾಡಿಕೊಳ್ಳದೆ ಸರ್ಕಾರ ಮುಂದುವರಿಯಬೇಕು ಎಂಬ ಸಂದೇಶ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಚ್ಚರಿ ಮೂಡಿಸಿದ ಡಿಕೆಶಿ ಹೇಳಿಕೆ : ಈ ಮಧ್ಯೆ ಕನಕನಪುರದಲ್ಲಿ ಮಾತನಾಡಿದ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ವೀಕ ಕಮಾಂಡ್ ಆಗಿದೆ.ಈ ಡಿಕೆ ಶಿವಕುಮಾರ್, ಅಮುಖ್ಯಮಂತ್ರಿ ಮಾಡಿ ಎಂದು ನಾನು ಎಲ್ಲಿ ಕೇಳಿದ್ದೇನೆ,ಅ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಅಈ ವಿಚಾರ ನನಗೆ ಗೊತ್ತಿಲ್ಲ. ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ. ಸಿಎಂ ಹಿರಿಯ ನಾಯಕರು, ನಮ್ಮ ಪಕ್ಷದ ಆಸ್ತಿ. ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿ ಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಬಹಳ ಸಂತೋಷ. ಅವರು ವಿರೋಧ ಪಕ್ಷದ ನಾಯಕರಾಗಿ ಶ್ರಮಿಸಿದ್ದಾರೆ. ಪಕ್ಷ ಕಟ್ಟಿದ್ದಾರೆ. ನಾವೆಲ್ಲರೂ ಸೇರಿ 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆಯತ್ತ ಗಮನ ಹರಿಸಬೇಕುೞ ಎಂದು ಹೇಳುವ ಮೂಲಕ ಐದು ದಿನಗಳ ಬಳಿಕ ಮೃದು ನಿಲುವು ತಳೆದಿದ್ದಾರೆ.

ಸದ್ಯಕ್ಕೆ ಶೀತಲ ಸಮರ ಅಂತ್ಯವಾಗಲಿದ್ದು, 2026ರ ಬಳಿಕ ಮತ್ತೆ ಯಾವ ಬೆಳವಣಿಗೆ ನಡೆಯಬಹುದು ಎಂಬುದನ್ನು ಕಾದು ನೋಡಬೇಕಿದೆ.

SHILPA MEDICARE LIMITED

Registered office: # 12-6-214/A-1, Hyderabad Road, Raichur - 584135,

Website - www.vbshilpa.com, E-mail - cs@vbshilpa.com. TelePhone: 08532-238704 CIN No. L85110KA1987PLC008739

SPECIAL WINDOW FOR RE-LODGMENT OF TRANSFER REQUEST OF PHYSICAL SHARES

Pursuant to the SEBI circular SEBI/HO/MIRSD/MIRSD-PoD/P/ CIR/2025/97 dated July 2, 2025, the Company is offering a one-time special window for physical shareholders to re-lodge transfer request. The facility is open from July 7, 2025 to January 6, 2026 and applies to cases where original share transfer requests were submitted before April 1, 2019 but were returned / rejected, or left unattended due to documentation or process deficiencies.

Please note that re-lodgment will be processed only in dematerialized form during the period. Eligible shareholders may submit their request along with the requisite documents to the Company's Registrar and Share Transfer Agent, M/s. Kfin Technologies Limited, Selenium Tower B, Plot 31-32, Gachibowli, Financial District, Nanakramguda, Hyderabad - 500032, (India) (Toll Free No.: 1800-4258-998) (Email: einward.ris@kfintech.com). This notice is also available on the Company's website: https://

www.vbshilpa.com/.

Date: 25 November 2025 For Shilpa Medicare Limited Sd/- Ritu Tiwary Place : Raichur. Company Secretary &

Compliance Officer.

IN THE COURT OF HON'BLE SENIOR CIVIL JUDGE AND JMFC AT MANVI R.A.No.49/2023

Shivageni and 3 others //Vs// Lankeppa and others

R1] Lankeppa S/o Virupanna Age: 55 Yrs, Occ: Agri. 4C] Gaddemma D/o Late. Channappa Age : 23 Yrs, Occ : Agri and

4D] Siddappa S/o Late. Channappa Age: 21 Yrs, Occ: Agri.

4E] Girijamma D/o Late.Channappa Age: 20 Yrs, Occ: Agri All are resident of Ramatnal village. Tq: Sindhanur. Dt: Raichur. Whereas in the above case the appellants preferred regular

appeal under order LXI Rule 1 R/w section 94 of C.P.C Aggrieved by the judgement and decree passed by the Hon'ble Civil judge and JMFC at Manvi in O.S No: 198/2014 Dated: 25.02.2022 The Suit schedule property suit property Sy.No: 17/B msg 11 acre 32 guntas along with other plaintiff so also the plaintiffs have further averred that the Defendant No:1 to 3are the real brothers and owners of the land bearing Sy.No:14/1/A/A, 14/2/B the Defendant No:4 is also owner of the land bearing Sv.No:14/1/A/AA and Defendants No:5also owner land bearing Sy.No:14/1/E the above lands of the Defendants are part and parcel of the entire land bearing Sy.No:14 of Jeenur village the said land is situated after land bearing Sy.No:187 towards Southern side, there is no way to said land bearing Sy.No:187 or 14 from the said Pothnal to Tadkal Road through the land bearing Sy.No:17, in pursuance of the order of the Hon'ble Court decree.

All the concerned interested in the above matter are hereby warned to appear on or before the 23rd day of January 2026 at 11:00 a.m before

Take notice that in default of your appearance on the day mentioned above the case will heard and determined in your absence. Give under my hand and seal of the Court this.24-11-2025 At Manvi.

Through Sd/- B.K Amareshappa

BY ORDER OF THE COURT Sd/- Chief Ministerial Office Senior Civil Judge and JMFC Court Manvi.

ಪದ್ಮಾವತಿ ಟಾಕೀಜ್ ರಸ್ತೆ, ಕಾರಟಗಿ-583229. ಜೆ. ಕೊಪ್ಪಳ.

ಈ ಮೂಲಕ ಸಹಕಾರಿಯ ಸದಸ್ಯರಿಗೆ ತಿಳಿಸುವುದೇನೆಂದರೆ ನಮ್ಮ ಸಹಕಾರಿಯ ದಿನಾಂಕ : 15-12-2025ರಂದು ನಿಗದಿಪಡಿಸಿದ್ದು, ನಾಮಪತ್ರ ಸಲ್ಲಿಸಲು ಪ್ರಾರಂಭದ ದಿನಾಂಕ : 01-12-2025 ಇದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ : 07-12-2025 ಆಗಿರುತ್ತದೆ. ಸಹಕಾರಿಯ ಅರ್ಹ ಸದಸ್ಯರಿಗೆ ಈಗಾಗಲೇ ಚುನಾವಣೆ ವೇಳಾಪಟ್ಟಿಯನ್ನು ಕಳುಹಿಸಲಾಗಿದ್ದು, ಆಸಕ್ತ ಅರ್ಹ ಸದಸ್ಯರು ಸಹಕಾರಿಯ

ಸಹಿ / -

..... ಅರ್ಜಿದಾರರು

ಮಾನ್ಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಮಸ್ತಿ, ಕ್ರಿಮಿನಲ್ ಮಿಸಲೇನಯಸ್ ಸಂ: 1035/2025

ಸಗಮ್ಮ ಗಂಡ ದಿ.ರಾಜಪ್ಪ ಮತ್ತು ಇತರರು ವಿರುದ್ದ

ಜನನ ಮತ್ತು ಮರು ನೊಂದಣಿ ಅಧಿಕಾರಿಗಳು ತಹಿಶೀಲ್ ಕಾರ್ಯಾಲಯ ಮಸ್ಕಿ ಮತ್ತು

ಮೇಲೆ ಹೆಸರಿಸಿದ ಅಪರಾಧಿಕ ಸಂಕೀರ್ಣ ಸಂಖ್ಯೆ : (1035/2025 ಸಲ್ಲಿಸಿದ ಅರ್ಜಿಯನ್ನು ಅರ್ಜಿದಾರರ ಗಂಡನಾದ ರಾಜಪ್ರತಂದೆ ಹನುಮಪ್ಪ ಇವರು ದಿನಾಂಕ 06-01-2010 ರಂದು ರಾಯಚೂರು ಜಿಲ್ಲೆಯ ಮಸ್ತಿ ತಾಲೂಕಿನ ಮೆದಿಕಿನಾಳ ಗ್ರಾಮದ ಅರ್ಜಿದಾರರ ಸ್ವಗೃಹದಲ್ಲಿ ಮರಣ ಹೊಂದಿರುತ್ತಾರೆ. ಇವರ ಮರಣ ಪತ್ರವನ್ನು ಪಡೆಯಲು ಮಾನ್ಯ ನ್ಯಾಯಾಲಯದಲ್ಲಿ ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಾಲಯವು ತಮ್ಮ ಹಾಜರಾತಿಗಾಗಿ 2025ರ. 12 ತಿಂಗಳು 18ನೇ ದಿನಂದು 11 ಗಂಟೆಗೆ, ಈ ಅರ್ಜಿಗೆ ಸಂಬಂಧಿಸಿದಂತೆ ಉತ್ತರಿಸುವುದಕ್ಕಾಗಿ ನೀವು ಖುದ್ದಾಗಿ ಅಥವಾ ಮಾಹಿತಿ ಪಡೆದಿರುವ ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬಲ್ಲ ವಕೀಲರ ಮೂಲಕ ಹಾಜರಾಗಬೇಕೆಂದು ಈ ನೋಟಿಸನ್ನು ಈ ಪ್ರಕಟಣೆ ಮೂಲಕ ಹೊರಡಿಸಲಾಗಿದೆ ಮತು ನಿಮ್ದ ಹಾಜರಾತಿಗಾಗಿ ಮೇಲಿನ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಈ ಮೇಲಿನಂತೆ ನಿಗದಿಪಡಿಸಿದ ದಿನದಂದು ಹಾಜರಾಗಲು ನೀವು ತಪಿದಲ್ಲಿ ಸದರಿ ಅರ್ಜಿಯನ್ನು ಏಕಪಕ್ಷಿಯಾ ವಿಚಾರಣೆ ಮಾಡಲಾಗುವುದೆಂದು ಹಾಗೂ ತಿರ್ಮಾನಿಸಲಾಗುವುದೆಂದ ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ.

2025ನೇ ವರ್ಷದ 11 ತಿಂಗಳಿನ 17ನೇ ದಿನಾಂಕದಂದು ನನ್ನ ಸಹೊಯೊಡನೆ ಮತ್ತು ನ್ಯಾಯಾಲಯ ಮೋಹರಿನೊಂದಿಗೆ ನೀಡಲಾಗಿದೆ.

ಸಳ : ಮಸ್ತಿ ದಿನಾಂಕ: 02/09/2025.

ಸಹಿ/- ವಕೀಲರು, ಮೆಸ್ತಿ.

//ನ್ಯಾಯಾಲಯದ ಆದೇಶದ ಪ್ರಕಾರ// ಸಹಿ/- ಅಧಿಕಾರಿಗಳು ಸಿವಿಲ್ ನ್ಯಾಯಾಧೀಶರು ನ್ಯಾಯಾಲಯ, ಮಸ್ತಿ.

ಕುಟುಂಬ ವಿಭಾಗ ಪತ್ರ ಕಳೆದಿದೆ

ನಾನು ಶ್ರೀಮತಿ ಶಪ್ಪಾ ಗಂಡ ಭಾಸ್ಕರರೆಡ್ಡಿ ವಯಸ್ತು : 41 ವರ್ಷ, ಸಾ।। ರಾಜಬಂಡು ತಾ ಮಾನವಿ ಜೆ ರಾಯಚೂರು ಇವರು ಮಾನವಿ ತಾಲೂಕಿನ ಗೋರ್ಕಳ ಸೀಮಾದ ಸರ್ವೆ ನಂ: 506/14 ವಿಸ್ತೀರ್ಣ 14 ಎಕರೆ 13 ಗುಂಟೆ ಜಮೀನಿನ ಕುಟುಂಬ ವಿಭಾಗ ದಸ್ಕಾವೇಜ್ ನಂ : MNV-1-07647/2021-22 ದಿನಾಂಕ : 20-11-2021 ರಂದು ಕುಟುಂಬ ವಿಭಾಗ ನೊಂದಾಣಿ ಯಾಗಿರುತ್ತದೆ. ಸದರಿ ಜಮೀನಿನ ಮೂಲ ಪ್ರತಿಗಳನ್ನು ವಿಭಾಗ ಪತ್ತದ ಮೂಲ ದಾಖಲೆಗಳು ಕಳೆದಿರುತ್ತಾನೆ. ಈದ್ಯಢೀಕೃತ ನಕಲನ್ನು ಸಲ್ಲಿಸಿ ಎಸ್.ಬಿ.ಐ, ಎ.ಸಿ.ಐ ಶಾಖೆ ಮಾನವಿ ಇವರಲ್ಲಿ ಬೆಳೆ ಸಾಲ ಪಡೆಯಲು ಅರ್ಜಿಯನ್ನು ಸಲ್ಲಿಸಿದೇವೆ. ಸದರಿ ಆಸ್ತಿಗಳ ಮೇಲೆ ಯಾರಾದರು ಹಕ್ಕುಗಳು ಭಾರತೆಗಳು ಇದ್ದಲ್ಲಿ ಅಥವಾ ಯಾರಿಗಾದರು ತಕರಾರುಗಳು ಇದ್ದಾರ ಈ ನೋಟೀಸ್ ಪ್ರಕಟಣೆಗೊಂಡ 07 ದಿನದೊಳಗಾಗಿ ಈ ಕೆಳಗೆ ತೋರಿಸಿದ ವಿಳಾಸದಲ್ಲಿ ಅಥವಾ ನೇರವಾಗಿ ಎಸ್.ಬಿ.ಐ, ಎ.ಸಿ.ಬಿ ಶಾಖೆ ಮಾನವಿ ಇವರಿಗೆ ಸಲ್ಲಿಸತಕದ ಒಂದು ವೇಳೆ ಯಾರು ತಕರಾರನ್ನು ಸಲ್ಲಿಸಿದ್ದಾರೆ ತಕರಾರು ಆಥಾವ ಹಕ್ಕುಗಳು ಇರುವುದಿಲ್ಲವೆಂದ ಪರಿಗಣಿಸಲಾಗುವುದೇಂದು ಈ ನೋಟೀಸಿನ ಮೂಲಕ ಸಾರ್ವಜನಿಕರಲ್ಲಿ ತಿಳಿಸಲಾಗಿದೆ.

ಸ್ತಳ : ಮಾನವಿ. ದಿನಾಂಕ : 27-11-2025.

ಸಹಿ/-ಶ್ರೀಮತಿ ಸುಷ್ಕಾ ಗಂಡ ಭಾಸ್ತರರೆಡ್ಡಿ ಸಾ।। ರಾಜಬಂಡಾ ತಾ।। ಮಾನವಿ ಮೊ: 8197025087.

ಗ್ರಾಮ ಪಂಚಾಯತ ಕಾರ್ಯಲಯ ಮದನೂರ

ತಾಲೂಕಾ ಪಂಚಾಯತ ಕಮಲನಗರ ಜಿಲ್ಲಾ ಪಂಚಾಯತ ಬೀದರ

ಪತ್ರಿಕಾ ಜಾಹಿರಾತು

ಕಮಲನಗರ ತಾಲೂಕಿನ ಮದನೂರ ಗ್ಯಾಮ ಪಂಚಾಯತಿಯ ಕಾರ್ಯಾಲಯದಲಿ ಖಾಲಿ ಇರುವ ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ನಿಯಮಾನುಸಾರ ಮೇರಿಟ್ ಆಧಾರ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕ್ರ.ಸಂ	ಹುದ್ದೆ	ವಿಧ್ಯಾರ್ಹತೆ	ಜಾತಿ
01	ಸಿಪಾಯಿ	SSLC	ಸಾಮಾನ್ಯ
02	ಸ್ವಚ್ಛತಗಾರ	7 th Pass	ಸಾಮಾನ್ಯ

1. ಸದರಿ ಹುದ್ದೆ ಒಂದೆ ಹುದ್ದೆಯಾಗಿರುವುದರಿಂದ ರೋಷ್ಟರ ನಿಯಮ ಅಳವಡಿಸುವದಿಲ್ಲ. 2. ಅಬ್ಯಾರ್ಥಿಗಳು ಗ್ರಾಮ ಪಂಚಾಯತಿಯ ಖಾಯಂ ನಿವಾಸಿಯಾಗಿರಬೇಕು.

3. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-12-2025 ಕಛೇರಿಯ ವ್ಯವಹಾರದ ಸಮಯ ಬೆಳಿಗ್ಗೆ 10:30 ರಿಂದ 5:30 ಗಂಟೆ ವರೆಗೆ.

4. ಕೊನೆಯ ದಿನಾಂಕ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. 5. ಮೇರಿಟ ಆಧಾರ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.

6. ವಯೋಮಿತಿ 18 ರಿಂದ 35 ವರ್ಷಗಳು. ದಿನಾಂಕ: 25-11-2025.

ಸಹಿ/-

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಮದನೂರ.

ಅಧ್ಯಕ್ಷರು ಗ್ರಾಮ ಪಂಚಾಯತ ಮದನೂರ

ಸಹಿ/-

CITATION IN THE COURT OF PRL CIVIL JUDGE & J.M.F.C AT: **SHORAPUR**

Crl.Misc.Case.No. 3305/2025

Petitioners: 1) Basavaraj S/o Durgappa Agedabout: 38 Years, Occ. Agri, 2) Maremma W/o Duragappa Agedabout: 60 Years, Occ. H Hold.

Both R/o Vankihal (Satyampeth) Tq: Shorapur Dist: Yadgiri -V/s-Respondents: 1) The Commissioner C.M.C Shorapur. Tq: Shorapur.

Dist: Yadqiri. 2) All Concerned. CLAIM: PETITION U/S 13(3) OF THE REGISTRATION OF BIRTHS

AND DEATHS ACT, 1969. Whereas the above named petitioners had filed a petition seeking death certificate of Durgappa s/o Hanamanth, who died on 18-02-2004,

at village Vankihal (Satyampeth) Tq: Shorapur. Dist: Yadgir. Therefore, you are hereby directed to all concerned in the above case, & to appear before this court on 27-12-2025 at 11 am in person or through pleader duly instrucpted to answer the petition failing which necessary orders will be passed against in your absence according

Given under my hand and seal of this court on this 25th day of Nov. 2025 at Shorapur.

Shivasharan.T Advocate for petitioners.

//By Order Of the Court// Sd/- Chief Ministerial Officer Prl. Civil Judge & J.M.F.C Shorapur Dist: Yadgiri